



ಕರ್ನಾಟಕ ಸರ್ಕಾರ




ಲೆಕ್ಕ ಪತ್ರ - ಒಂದು ವಿಹಂಗಮ ನೋಟ  
2009-10

ಪ್ರಧಾನ ಮಹಾಲೇಖಪಾಲಕರು  
(ಲೆಕ್ಕ ಮತ್ತು ಹಕ್ಕುದಾರಿ)  
ಕರ್ನಾಟಕ, ಬೆಂಗಳೂರು.



ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ  
ಸಂಸ್ಥೆಯ 150 ನೇ ವರ್ಷದ  
ಸ್ಮಾರಕೋತ್ಸವದ ಆಚರಣೆ





# ಪ್ರಸ್ತಾವನೆ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅಧಿಕಾರದನ್ವಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ನಿರ್ದೇಶನಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕಪತ್ರಗಳನ್ನು ರಾಜ್ಯದ ವಿಧಾನಮಂಡಲದಲ್ಲಿ ಸಾದರ ಪಡಿಸುವ ಸಲುವಾಗಿ ತಯಾರಿಸಿ, ಪರಿಷ್ಕರಿಸಲಾಗುವುದು. ರಾಜ್ಯ ಸರ್ಕಾರದ ವಾರ್ಷಿಕಲೆಕ್ಕಗಳು (ಅ) ಹಣಕಾಸು ಲೆಕ್ಕಗಳು ಮತ್ತು (ಆ) ಧನ ವಿನಿಯೋಗ ಲೆಕ್ಕಗಳನ್ನು ಒಳಗೊಂಡಿರುತ್ತದೆ.

ಹಣಕಾಸು ಲೆಕ್ಕಗಳು ಸಂಚಿತ ನಿಧಿ, ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕಗಳ ಸಾರಾಂಶದ ವಿವರಣಾಪಟ್ಟಿಗಳನ್ನು ಒಳಗೊಂಡಿರುತ್ತದೆ. ಧನವಿನಿಯೋಗ ಲೆಕ್ಕಗಳು ರಾಜ್ಯ ವಿಧಾನಮಂಡಲವು ಅನುಮೋದಿಸಿದ ಅವಕಾಶಗಳಿಗೆ ಪ್ರತಿಯಾಗಿ ಅನುದಾನವಾರು ವೆಚ್ಚಗಳನ್ನು ದಾಖಲಿಸುತ್ತದೆ ಮತ್ತು ಅವಕಾಶ ಒದಗಿಸಿದ್ದ ಮೊತ್ತಗಳಿಗೂ ಮತ್ತು ವೆಚ್ಚಗಳಿಗೂ ನಡುವಿನ ವ್ಯತ್ಯಾಸಗಳಿಗೆ ವಿವರಣೆಯನ್ನು ನೀಡುತ್ತದೆ.

ರಾಜ್ಯದ ಹಣಕಾಸು ಲೆಕ್ಕ ಮತ್ತು ಧನವಿನಿಯೋಗ ಲೆಕ್ಕಗಳನ್ನು ಪ್ರಧಾನ ಮಹಾಲೇಖಪಾಲಕರು (ಲೆಕ್ಕ ಮತ್ತು ಹಕ್ಕುದಾರಿ) ಸಿದ್ಧಪಡಿಸುತ್ತಾರೆ.

2009-10 ನೇ ಸಾಲಿನ “ಲೆಕ್ಕಪತ್ರ - ಒಂದು ವಿಹಂಗಮ ನೋಟ” ವು ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳಲ್ಲಿ ಬಿಂಬಿತವಾಗಿರುವಂತೆ ರಾಜ್ಯ ಸರ್ಕಾರದ ಚಟುವಟಿಕೆಗಳ ಒಂದು ಸ್ಥೂಲನೋಟವನ್ನು ನೀಡುತ್ತದೆ. ಈ ಮಾಹಿತಿಯನ್ನು ಸಂಕ್ಷಿಪ್ತ ವಿವರಣೆಗಳು, ಕೋಷ್ಟಕಗಳು ಮತ್ತು ನಕ್ಷೆಗಳ ಮೂಲಕ ವಿಶದಪಡಿಸಲಾಗಿದೆ.

ಈ ಪ್ರಕಟಣೆಯನ್ನು ಉತ್ತಮಗೊಳಿಸುವ ದಿಶೆಯಲ್ಲಿ ತಮ್ಮ ಆಮೂಲ್ಯವಾದ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ.

ಸ್ಥಳ: ಬೆಂಗಳೂರು

ದಿನಾಂಕ:



( ಎಸ್. ಪ್ರಭು )

ಪ್ರಧಾನ ಮಹಾಲೇಖಪಾಲಕರು (ಲೆಕ್ಕ ಮತ್ತು ಹಕ್ಕುದಾರಿ)


ಕರ್ನಾಟಕ

# ಪಕ್ಕಿನೋಟ

- ರಾಜ್ಯ ಸರ್ಕಾರದ ಪ್ರತಿ ತಿಂಗಳ ಲೆಕ್ಕಗಳನ್ನು ಜಿಲ್ಲಾ ಖಜಾನೆಗಳು, ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯ ವಿಭಾಗಗಳು ಇತ್ಯಾದಿಗಳು ಪ್ರಧಾನ ಮಹಾಲೇಖಪಾಲಕರಿಗೆ (ಲೆಕ್ಕ ಮತ್ತು ಹಕ್ಕುದಾರಿ) ಸಲ್ಲಿಸುವ ಲೆಕ್ಕಪತ್ರಗಳಿಂದ ಸಂಕಲಿಸಿ ಕ್ರೋಢೀಕರಿಸಲಾಗುವುದು.
- ಅಲ್ಲದೆ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯಗಳು, ಅಧಿಕಾರ ಮತ್ತು ಸೇವಾ ನಿಯಮಗಳು) ಅಧಿನಿಯಮ 1971 ರ ಅನ್ವಯ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ನೀಡುವ ನಿರ್ದೇಶನಗಳ ಅನುಸಾರ ಪ್ರಧಾನ ಮಹಾಲೇಖಪಾಲಕರು (ಲೆಕ್ಕ ಮತ್ತು ಹಕ್ಕುದಾರಿ) ಪ್ರತಿವರ್ಷ ರಾಜ್ಯದ ಹಣಕಾಸು ಲೆಕ್ಕ ಮತ್ತು ಧನವಿನಿಯೋಗ ಲೆಕ್ಕಗಳನ್ನು ಸಿದ್ಧಪಡಿಸುತ್ತಾರೆ.
- ಸರ್ಕಾರದ ಲೆಕ್ಕಗಳನ್ನು ಮೂರು ಭಾಗಗಳಲ್ಲಿ ಇಡಲಾಗುತ್ತದೆ - ಸಂಚಿತ ನಿಧಿ, ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕ.
- ಕರ್ನಾಟಕ ಸರ್ಕಾರದ 2009-10ನೇ ಸಾಲಿನ ವಾರ್ಷಿಕ ಲೆಕ್ಕಗಳನ್ನು ಇತ್ತೀಚೆಗೆ ವಿಧಾನಮಂಡಲದಲ್ಲಿ ಮಂಡಿಸಲಾಗಿದೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಸದರಿ ವರ್ಷದ ಲೆಕ್ಕ ಪರಿಶೋಧನಾ ವರದಿಗಳನ್ನು ಪ್ರತ್ಯೇಕವಾಗಿ ಮಂಡಿಸಲಾಗುವುದು.



# ಸರ್ಕಾರದ ಲೆಕ್ಕಗಳ ವಿನ್ಯಾಸ



# ಲೆಕ್ಕಗಳ ಮುಖ್ಯಾಂಶಗಳು

ಕ್ರ. ಸಂ.	ವಿವರಗಳು	ಆಯವ್ಯಯ ಅಂದಾಜು		ವಾಸ್ತವಿಕ			
		2009-10	(ಕೋಟಿ ರೂಪಾಯಿಗಳಲ್ಲಿ)	ವಾಸ್ತವಿಕ ಹಾಗೂ ಅಂದಾಜುಗಳ ಶೇಕಡಾವಾರು	ವಾಸ್ತವಿಕ ಹಾಗೂ ರಾಜಕೀಯ * ದ ಶೇಕಡಾವಾರು		
01.	ತೆರಿಗೆ ರಾಜಸ್ವ	4,03,66.73		3,79,38.58	93.98	12.71	
02.	ತೆರಿಗೆಯೇತರ ರಾಜಸ್ವ	21,29.51		33,33.80	156.55	1.12	
03.	ಸಹಾಯಾನುದಾನಗಳು ಮತ್ತು ವಂತಿಗಳಿಗಳು	58,92.80		78,83.32	133.78	2.64	
<b>04.</b>	<b>ರಾಜಸ್ವ ಜಮೆಗಳು (1+2+3)</b>	<b>4,83,89.04</b>		<b>4,91,55.70</b>	<b>101.58</b>	<b>16.47</b>	
05.	ಸಾಲಗಳು ಮತ್ತು ಮುಂಗಡಗಳ ವಸೂಲಾತಿ	76.97		5,55.36	721.53	0.19	
06.	ಇತರೆ ಜಮೆಗಳು - ಇತರ ಬಂಡವಾಳ ಜಮೆಗಳು	19,00.00		69.79	3.67	0.02	
07.	ಋಣ ಮತ್ತು ಇತರೆ ಜವಾಬ್ದಾರಿಗಳು	84,93.49	(#)	1,08,74.33	(\$)	128.03	3.64
<b>08.</b>	<b>ಬಂಡವಾಳ ಜಮೆಗಳು (5+6+7)</b>	<b>1,04,70.46</b>		<b>1,14,99.48</b>	<b>109.83</b>	<b>3.85</b>	
<b>09.</b>	<b>ಒಟ್ಟಾರೆ ಜಮೆಗಳು (4+8)</b>	<b>5,88,59.50</b>		<b>6,06,55.18</b>	<b>103.05</b>	<b>20.32</b>	
<b>10.</b>	<b>ಯೋಜನೇತರ ವೆಚ್ಚ (11+13)</b>	<b>3,43,43.54</b>		<b>3,63,18.11</b>	<b>105.75</b>	<b>12.17</b>	
11.	ರಾಜಸ್ವ ಲೆಕ್ಕ - ಯೋಜನೇತರ ವೆಚ್ಚ	3,31,84.32		3,52,34.24	106.18	11.81	
12.	11ರ ವೊತ್ತದಲ್ಲಿ ಬಡ್ಡಿ ಪಾವತಿ ಯೋಜನೇತರ ವೆಚ್ಚ	55,78.00		52,12.91	93.45	1.75	
13.	ಬಂಡವಾಳ ಲೆಕ್ಕ - ಯೋಜನೇತರ ವೆಚ್ಚ	11,59.22		10,83.87	93.50	0.36	
<b>14.</b>	<b>ಯೋಜನಾ ವೆಚ್ಚ (15+16)</b>	<b>2,45,15.96</b>		<b>2,43,37.07</b>	<b>99.27</b>	<b>8.15</b>	
15.	ರಾಜಸ್ವ ಲೆಕ್ಕ - ಯೋಜನಾ ವೆಚ್ಚ	1,40,53.35		1,23,02.68	87.54	4.12	
16.	ಬಂಡವಾಳ ಲೆಕ್ಕ - ಯೋಜನಾ ವೆಚ್ಚ	1,04,62.61		1,20,34.39	115.02	4.03	
<b>17.</b>	<b>ಒಟ್ಟಾರೆ ವೆಚ್ಚ {(10+14) = (18+19)}</b>	<b>5,88,59.50</b>		<b>6,06,55.18</b>	<b>103.05</b>	<b>20.32</b>	
18.	ರಾಜಸ್ವ ವೆಚ್ಚ (11+15)	4,72,37.67		4,75,36.92	100.63	15.93	
19.	ಬಂಡವಾಳ ವೆಚ್ಚ (13+16)	1,16,21.83	(^)	1,31,18.26	(&)	4.40	
<b>20.</b>	<b>ರಾಜಸ್ವ ಹೆಚ್ಚಳ (4-18)</b>	<b>11,51.37</b>		<b>16,18.78</b>	<b>140.60</b>	<b>0.54</b>	
<b>21.</b>	<b>ವಿತ್ತೀಯ ಕೊರತೆ {(17) - (4+5+6) = 7}</b>	<b>84,93.49</b>		<b>1,08,74.33</b>	<b>128.03</b>	<b>3.64</b>	

(\*) 2009-10ನೇ ವರ್ಷದ ರಾಜ್ಯದ ಒಟ್ಟು ಅಂತರಿಕ ಉತ್ಪನ್ನ: ₹29,84,65 ಕೋಟಿ. (ಅಕರ: ಅರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು).  
 (#) (i) ಸಾರ್ವಜನಿಕ ಋಣ (₹71,49.26 ಕೋಟಿ), (ii) ಸಾರ್ವಜನಿಕ ಲೆಕ್ಕ (₹12,58.35 ಕೋಟಿ) ಮತ್ತು (iii) 'ನಗದು ಶಿಲ್ಪ' (₹85.88 ಕೋಟಿ) ಇವುಗಳ ನಿವೃತ್ತವಾಗಿರುತ್ತದೆ.  
 (\$) (i) ಸಾರ್ವಜನಿಕ ಋಣ (₹56,82.53 ಕೋಟಿ), (ii) ಸಾರ್ವಜನಿಕ ಲೆಕ್ಕ (₹54,40.47 ಕೋಟಿ) ಮತ್ತು (iii) 'ನಗದು ಶಿಲ್ಪ' (₹2,50.77 ಕೋಟಿ) ಇವುಗಳ ನಿವೃತ್ತವಾಗಿರುತ್ತದೆ.  
 (^) ಬಂಡವಾಳ ಪೆಚ್ಚ (₹1,06,12.74 ಕೋಟಿ) ಮತ್ತು 'ಸಾಲ ಮತ್ತು ಮುಂಗಡಗಳು' (₹10,09,09 ಕೋಟಿ) ಇವುಗಳ ಅಂದಾಜನ್ನು ಒಳಗೊಂಡಿರುತ್ತದೆ.  
 (&) 'ಬಂಡವಾಳ ಪೆಚ್ಚ' (₹1,21,36.68 ಕೋಟಿ) ಮತ್ತು 'ಸಾಲ ಮತ್ತು ಮುಂಗಡಗಳು' (₹9,81.58 ಕೋಟಿ) ಇವುಗಳ ಪೆಚ್ಚವನ್ನು ಒಳಗೊಂಡಿರುತ್ತದೆ.



## ಹಣಕಾಸು ಲೆಕ್ಕಗಳು

ಹಣಕಾಸು ಲೆಕ್ಕಗಳು ಸರ್ಕಾರದ ಪ್ರಸಕ್ತ ವರ್ಷದ ಸ್ವೀಕೃತಿಗಳು ಮತ್ತು ನಿವ್ವಳ ವಿತರಣೆಗಳ (ವಸೂಲಿಗಳನ್ನು ವೆಚ್ಚದಲ್ಲಿನ ಕಡಿತವೆಂದು ಹೊಂದಿಸಿದನಂತರ) ಜೊತೆಗೆ ರಾಜಸ್ವ ಮತ್ತು ಬಂಡವಾಳ ಲೆಕ್ಕಗಳು, ಸಾರ್ವಜನಿಕ ಲೆಕ್ಕಗಳು ಮತ್ತು ಲೆಕ್ಕಗಳಲ್ಲಿ ದಾಖಲಾಗಿರುವ ಶಿಲ್ಕುಗಳ ಆಧಾರದ ಮೇಲೆ ಲೆಕ್ಕ ಹಾಕಿದ ಜವಾಬ್ದಾರಿಗಳು ಮತ್ತು ಆಸ್ತಿಗಳು ಪ್ರಕಟಗೊಳಿಸುವ ಆರ್ಥಿಕ ಫಲಿತಗಳನ್ನು ಸೂಚಿಸುತ್ತವೆ.

- 2009-10 ನೇ ಸಾಲಿಗೆ 1ನೇ ಏಪ್ರಿಲ್ 2009 ರಂದು ಇದ್ದಂತೆ ಆರಂಭಿಕ ನಗದು ಶಿಲ್ಕು: (-) ₹3,58.45 ಕೋಟಿಗಳು.
- 2009-10 ನೇ ಸಾಲಿಗೆ, 31 ನೇ ಮಾರ್ಚ್ 2010 ರಂದು ಇದ್ದಂತೆ ಮುಕ್ತಾಯ ಶಿಲ್ಕು: (-) ₹1,07,68 ಕೋಟಿಗಳು.

# ಸ್ವೀಕೃತಿಗಳು

## ಒಟ್ಟು ಸ್ವೀಕೃತಿಗಳು: ₹29,37,07.70 ಕೋಟಿಗಳು

ಸಂಚಿತ ನಿಧಿ  
₹5,77,71.71 ಕೋಟಿಗಳು

ಸಾಧಿಲ್ಯಾರು ನಿಧಿ  
₹2.10 ಕೋಟಿಗಳು

ಸಾರ್ವಜನಿಕ ಲೆಕ್ಕ  
₹23,59,33.89 ಕೋಟಿಗಳು

ರಾಜಸ್ವ ಲೆಕ್ಕದ ಸ್ವೀಕೃತಿಗಳು  
₹4,91,55.70 ಕೋಟಿಗಳು

ಬಂಡವಾಳ ಲೆಕ್ಕದ ಸ್ವೀಕೃತಿಗಳು  
₹86,16.01 ಕೋಟಿಗಳು

ತೆರಿಗೆ ರಾಜಸ್ವ  
₹3,79,38.58 ಕೋಟಿಗಳು


ತೆರಿಗೆಯಿಂತರ ರಾಜಸ್ವ  
₹33,33.80 ಕೋಟಿಗಳು

ಸಹಾಯಾನುದಾನಗಳು ಮತ್ತು ವಂತಿಗಳು  
₹78,83.32 ಕೋಟಿಗಳು

ಇತರೆ ಬಂಡವಾಳ ಸ್ವೀಕೃತಿಗಳು  
₹69.79 ಕೋಟಿಗಳು

ಸಾರ್ವಜನಿಕ ಇರುಣ  
₹79,90.86 ಕೋಟಿಗಳು

ಸಾಲಗಳು ಮತ್ತು ಮುಂಗಡಗಳು  
₹5,55.36 ಕೋಟಿಗಳು



ಜಿಲ್ಲಾ ಪಂಚಾಯತ್





## ರಾಜಸ್ವ ಸ್ವೀಕೃತಿಗಳು

ಭಾಗಗಳು	ವಾಸ್ತವಿಕ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ರಾಜಸ್ವ ಜಮೆಗೆ ಶೇಕಡಾವಾರು
<b>ಅ. ತೆರಿಗೆ ರಾಜಸ್ವ *</b>	<b>3,79,38.58</b>	<b>77.18</b>
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆಗಳು	52,52.05	10.68
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆಗಳು	27,62.30	5.62
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ	2,99,24.23	60.88
<b>ಬ. ತೆರಿಗೆಯೇತರ ರಾಜಸ್ವ</b>	<b>33,33.80</b>	<b>6.78</b>
ಬಡ್ಡಿ ಜಮೆಗಳು, ಲಾಭ ಮತ್ತು ಲಾಭಾಂಶಗಳು	4,13.35	0.84
ಸಾಮಾನ್ಯ ಸೇವೆಗಳು	8,45.87	1.72
ಸಾಮಾಜಿಕ ಸೇವೆಗಳು	2,38.60	0.48
ಆರ್ಥಿಕ ಸೇವೆಗಳು	18,35.98	3.74
<b>ಕ. ಸಹಾಯಾನುದಾನಗಳು ಮತ್ತು ವಂತಿಗಳು</b>	<b>78,83.32</b>	<b>16.04</b>
<b>ಒಟ್ಟು ರಾಜಸ್ವ ಜಮೆಗಳು</b>	<b>4,91,55.70</b>	<b>100.00</b>
(*) ಕೇಂದ್ರ ಸರ್ಕಾರದಿಂದ ಪಡೆದ ವಿವಿಧ ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು ₹73,59.98 ಕೋಟಿಗಳನ್ನು ಒಳಗೊಂಡಿದೆ.		

- ಒಟ್ಟು ತೆರಿಗೆ ಆದಾಯ ₹3,79,38.58 ಕೋಟಿ ಮತ್ತು ತೆರಿಗೆಯೇತರ ಆದಾಯ ₹33,33.80 ಕೋಟಿ ಕ್ರಮವಾಗಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 12.71 ಮತ್ತು ಶೇಕಡ 1.12 ರಷ್ಟಿವೆ (2009-10 ನೇ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ: ₹29,84,65 ಕೋಟಿ).



## ಆದಾಯದ ಪ್ರಮುಖ ಮೂಲಗಳು

ಲೆಕ್ಕ ಶೀರ್ಷಿಕೆ	ಕೋಟಿ ರೂಪಾಯಿಗಳಲ್ಲಿ	
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು	1,58,32.67	(5.30)
ರಾಜ್ಯ ಅಬಕಾರಿ	69,46.32	(2.33)
ಮುದ್ರಾಂಕ ಮತ್ತು ನೋಂದಣಿ ಶುಲ್ಕ	26,27.57	(0.88)
ನಿಗಮ ತೆರಿಗೆ	30,28.92	(1.01)
ವಾಹನ ತೆರಿಗೆಗಳು	19,61.60	(0.66)
ನಿಗಮ ತೆರಿಗೆ ಹೊರತಾಗಿ ವರಮಾನದ ಮೇಲಿನ ತೆರಿಗೆಗಳು	16,87.23	(0.57)
ಸರಕು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು	12,91.13	(0.43)
ಸೀಮಾ ಸುಂಕ	10,30.07	(0.35)
ಕೇಂದ್ರ ಅಬಕಾರಿ ಸುಂಕ	8,29.73	(0.28)
[ಆದಾಯದ ಮೊತ್ತವನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶತಾಂಶವಾಗಿ ಅವರಣದಲ್ಲಿ ತೋರಿಸಿದೆ. 2009-10 ನೇ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ: ₹29,84,65 ಕೋಟಿ]		

ಪ್ರಸಕ್ತ ಸಾಲಿನಲ್ಲಿ ನಿವ್ವಳ ತೆರಿಗೆ ಸ್ವೀಕೃತಿಗಳು ಆಯವ್ಯಯ ಅಂದಾಜುಗಳಿಗಿಂತಲೂ ₹24,28.15 ಕೋಟಿಗಳಷ್ಟು ಕಡಿಮೆ ಇದೆ. ಆಯವ್ಯಯದ ಅಂದಾಜುಗಳಿಗೆ ಪ್ರತಿಯಾಗಿ ವಾಸ್ತವಗಳ ವ್ಯತ್ಯಾಸವಿರುವ ಪ್ರಮುಖ ಬಾಬುಗಳು ಈ ಕೆಳಕಂಡಂತೆ ಇದೆ.

ಆಯವ್ಯಯ ಅಂದಾಜುಗಳಿಗಿಂತ ಕಡಿಮೆ ಇರುವ ವಾಸ್ತವಗಳು	ಆಯವ್ಯಯ ಅಂದಾಜುಗಳಿಗಿಂತ ಹೆಚ್ಚಿನವಿರುವ ವಾಸ್ತವಗಳು
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು (₹18,94.65 ಕೋಟಿ)	ನಿಗಮ ತೆರಿಗೆ (₹5,21.86 ಕೋಟಿ)
ಮುದ್ರಾಂಕ ಮತ್ತು ನೋಂದಣಿ ಶುಲ್ಕ (₹9,39.05 ಕೋಟಿ)	ರಾಜ್ಯ ಅಬಕಾರಿ (₹4,46.32 ಕೋಟಿ)
ಕೇಂದ್ರ ಅಬಕಾರಿ ಸುಂಕ (₹4,44.90 ಕೋಟಿ)	ವಿದ್ಯುಚ್ಛಕ್ತಿ ಮೇಲಣ ತೆರಿಗೆ ಮತ್ತು ಶುಲ್ಕ (₹2,73.62 ಕೋಟಿ)
ಸೀಮಾ ಸುಂಕ (₹4,31.38 ಕೋಟಿ)	ಸರಕು ಮತ್ತು ಸೇವೆಗಳ ಮೇಲಣ ಇತರ ತೆರಿಗೆ ಮತ್ತು ಸುಂಕ (₹1,27.39 ಕೋಟಿ)
ಸರಕು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು (₹1,48.18 ಕೋಟಿ)	ನಿಗಮ ತೆರಿಗೆ ಹೊರತಾಗಿ ವರಮಾನದ ಮೇಲಿನ ತೆರಿಗೆಗಳು (₹1,12.94 ಕೋಟಿ)
ವರಮಾನ ಮತ್ತು ವೆಚ್ಚದ ಮೇಲಣ ಇತರ ತೆರಿಗೆಗಳು (₹74.34 ಕೋಟಿ)	ಭೂಕಂದಾಯ (₹37.39 ಕೋಟಿ)
ಸೇವಾ ತೆರಿಗೆ (₹48.83 ಕೋಟಿ)	ವಾಹನ ತೆರಿಗೆಗಳು (₹24.10 ಕೋಟಿ)

## ಬಂಡವಾಳ ಸ್ವೀಕೃತಿಗಳು

ಉ  
ಣ  
ಕ  
ಪ  
ಉ  
ಉ  
ಉ  
ಉ  
ಉ  
ಉ

- ▶ ಪ್ರಸಕ್ತ ಸಾಲಿನಲ್ಲಿ ಬಂಡವಾಳ ಸ್ವೀಕೃತಿಗಳು ಆಯವ್ಯಯ ಅಂದಾಜುಗಳಿಗಿಂತಲೂ ₹10,29.02 ಕೋಟಿಗಳಷ್ಟು ಹೆಚ್ಚಾಗಿದೆ.
- ▶ ಸಾಲಗಳು ಮತ್ತು ಇತರ ಜವಾಬ್ದಾರಿಗಳಡಿಯಲ್ಲಿ ₹23,80.84 ಕೋಟಿಗಳಷ್ಟು ಹೆಚ್ಚಾಗಿದೆ ಮತ್ತು ಸಾಲ ಮತ್ತು ಮುಂಗಡಗಳ ವಸೂಲಾತಿಯಲ್ಲಿ ₹4,78.39 ಕೋಟಿಗಳಷ್ಟು ಅಧಿಕವಾಗಿದೆ.
- ▶ ಇತರೆ ಬಂಡವಾಳ ಸ್ವೀಕೃತಿಗಳಡಿಯಲ್ಲಿ ₹18,30.21 ಕೋಟಿಗಳಷ್ಟು ಕಡಿಮೆಯಾಗಿದೆ.



# ಬಟವಾಡೆಗಳು

- **ರಾಜಸ್ವ ಬಟವಾಡೆಗಳು ( ನಿವ್ವಳ ) : ₹4,75,36.92 ಕೋಟಿಗಳು**
  - ❖ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 15.93.
  - ❖ ಆಯವ್ಯಯ ಅಂದಾಜುಗಳಿಗಿಂತ ₹2,99.25 ಕೋಟಿಗಳಷ್ಟು ಅಧಿಕವಾಗಿದೆ ( ಯೋಜನಾ ಬಟವಾಡೆಯಲ್ಲಿ ₹17,50.67 ಕೋಟಿಗಳಷ್ಟು ಕಡಿಮೆಯಾಗಿ, ಯೋಜನೇತರ ಬಟವಾಡೆಯಲ್ಲಿ ₹20,49.92 ಕೋಟಿಗಳಷ್ಟು ಅಧಿಕವಾಗಿದೆ ).
- **ಬಂಡವಾಳ ಬಟವಾಡೆಗಳು : ₹1,31,18.26 ಕೋಟಿಗಳು**
  - ❖ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 4.40.
  - ❖ ಆಯವ್ಯಯ ಅಂದಾಜುಗಳಿಗಿಂತ ₹14,96.43 ಕೋಟಿಗಳಷ್ಟು ಅಧಿಕವಾಗಿದೆ ( ಯೋಜನೆಯಲ್ಲಿ ₹15,71.78 ಕೋಟಿಗಳಷ್ಟು ಅಧಿಕವಾಗಿದ್ದು, ಯೋಜನೇತರದಲ್ಲಿ ₹75.35 ಕೋಟಿಗಳಷ್ಟು ಕಡಿಮೆಯಾಗಿದೆ ).
- **ಯೋಜನಾ ಬಟವಾಡೆಗಳು : ₹ 2,43,37.07 ಕೋಟಿಗಳು**
  - ❖ ರಾಜಸ್ವದಡಿ ₹1,23,02.68 ಕೋಟಿಗಳು ಮತ್ತು ಬಂಡವಾಳದಡಿ ₹1,20,34.39 ಕೋಟಿಗಳು.
  - ❖ ರಾಜ್ಯ ಯೋಜನೆಯಡಿ ₹2,26,22.71 ಕೋಟಿಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ರಾಜ್ಯದ ಪಾಲು ₹2,36.29 ಕೋಟಿಗಳು ಮತ್ತು ಕೇಂದ್ರ ಪುರಸ್ಕೃತ/ ಕೇಂದ್ರ ಯೋಜನಾ ಕಾರ್ಯಕ್ರಮಗಳಡಿ ₹14,78.07 ಕೋಟಿಗಳು.
- **ಯೋಜನೇತರ ಬಟವಾಡೆಗಳು : ₹ 3,63,18.11 ಕೋಟಿಗಳು**
  - ❖ ರಾಜಸ್ವದಡಿ ₹3,52,34.24 ಕೋಟಿಗಳು ಮತ್ತು ಬಂಡವಾಳದಡಿ ₹10,83.87 ಕೋಟಿಗಳು.

# ರಾಜಸ್ವ ವೆಚ್ಚದ ವಿತರಣೆ


ಜಿಲ್ಲಾ ಪಂಚಾಯತ್

ಭಾಗಗಳು	ಮೊತ್ತ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ರಾಜಸ್ವ ವೆಚ್ಚದ ಶತಾಂಶ
i. ವಿತ್ತೀಯ ಸೇವೆಗಳು	4,91.90	1.03
ವರಮಾನ ಮತ್ತು ವೆಚ್ಚಗಳ ಮೇಲಿನ ತೆರಿಗೆಗಳ ಸಂಗ್ರಹಣೆ	4.89	0.01
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಿನ ತೆರಿಗೆಗಳ ಸಂಗ್ರಹಣೆ	2,08.16	0.44
ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಗಳ ಸಂಗ್ರಹಣೆ	2,73.83	0.57
ಇತರ ವಿತ್ತೀಯ ಸೇವೆಗಳು	5.02	0.01
ii. ರಾಜ್ಯದ ಅಂಗಗಳು	5,43.53	1.14
iii. ಬಡ್ಡಿ ಪಾವತಿ ಮತ್ತು ಋಣ ಸೇವೆಗಳು	52,12.91	10.97
iv. ಆಡಳಿತ ಸೇವೆಗಳು	30,79.17	6.48
v. ನಿವೃತ್ತಿ ವೇತನ ಮತ್ತು ವಿವಿಧ ಸಾಮಾನ್ಯ ಸೇವೆಗಳು	34,34.83	7.23
vi. ಸಾಮಾಜಿಕ ಸೇವೆಗಳು	1,91,18.86	40.22
vii. ಆರ್ಥಿಕ ಸೇವೆಗಳು	1,31,81.71	27.73
viii. ಸಹಾಯಾನುದಾನ ಮತ್ತು ವಂತಿಗಳಿಗಲು	24,74.01	5.20
<b>ಒಟ್ಟು ವೆಚ್ಚ (ರಾಜಸ್ವ ಲೆಕ್ಕ)</b>	<b>4,75,36.92</b>	<b>100.00</b>

- ಪ್ರಸಕ್ತ ಸಾಲಿನಲ್ಲಿ ಸಹಾಯಧನಗಳ ಮೇಲಿನ ವೆಚ್ಚವು ₹41,18.14 ಕೋಟಿ (ರಾಜಸ್ವ ವೆಚ್ಚದ ಶೇಕಡ 8.66).
- ಪ್ರಸಕ್ತ ಸಾಲಿನಲ್ಲಿ ನಿರ್ವಹಣೆಯ ಮೇಲಿನ ವೆಚ್ಚವು ₹6,19.31 ಕೋಟಿ (ರಾಜಸ್ವ ವೆಚ್ಚದ ಶೇಕಡ 1.30).



## ಋಣ ಮತ್ತು ಜವಾಬ್ದಾರಿಗಳು



- ಋಣದ ಮೇಲಿನ ಬಡ್ಡಿ ಪಾವತಿಗಳು ಮತ್ತು ಇತರೆ ಜವಾಬ್ದಾರಿಗಳು: ₹52,12.91 ಕೋಟಿ (ರಾಜಸ್ವ ವೆಚ್ಚದ ಶೇಕಡ 10.97).
- ❖ ಸಾರ್ವಜನಿಕ ಋಣದ ಮೇಲೆ ₹44,26.75 ಕೋಟಿ (ಆಂತರಿಕ ಋಣ: ₹36,74.54 ಕೋಟಿ + ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳು ₹7,52.21 ಕೋಟಿ).
- ❖ ಇತರೆ ಜವಾಬ್ದಾರಿಗಳ ಮೇಲೆ ₹7,86.15 ಕೋಟಿ.
- 2008-09 ಕ್ಕೆ ಹೋಲಿಸಿದಂತೆ 2009-10 ರಲ್ಲಿ ಬಡ್ಡಿ ಪಾವತಿಯ ವೆಚ್ಚವು ₹6,80.88 ಕೋಟಿಗಳಷ್ಟು ಹೆಚ್ಚಾಗಿದೆ.

## ಬಂಡವಾಳ ಹೂಡಿಕೆಗಳು ಮತ್ತು ಪ್ರತಿಫಲಗಳು

- **2009-10** ರ ಅಂತ್ಯಕ್ಕೆ, ಶಾಸನಬದ್ಧ ನಿಗಮ, ಸರ್ಕಾರಿ ಕಂಪನಿ, ಕೂಡು ಬಂಡವಾಳ ಕಂಪನಿ, ಸಹಕಾರಿ ಬ್ಯಾಂಕುಗಳು ಮತ್ತು ಸಂಘಗಳು ಮುಂತಾದವುಗಳಲ್ಲಿನ ಬಂಡವಾಳ ಹೂಡಿಕೆಯು **₹3,24,83.28** ಕೋಟಿಗಳಷ್ಟಿತ್ತು.
- ಪ್ರಸಕ್ತ ಸಾಲಿನಲ್ಲಿ ಹೂಡಿಕೆಗಳ ಮೇಲೆ ಪಡೆದ ಪ್ರತಿಫಲ/ಬಡ್ಡಿಯ ಮೊತ್ತವು **₹29.51** ಕೋಟಿಗಳಷ್ಟಿದೆ ( ಹೂಡಿಕೆಯ ಶೇಕಡ **0.09** ರಷ್ಟು ).
- **2009-10** ನೇ ಸಾಲಿನಲ್ಲಿ ಹೂಡಿಕೆಯು **₹58,11.21** ಕೋಟಿಗಳಷ್ಟು ಹೆಚ್ಚಾಗಿದೆ.
- **2008-09** ನೇ ಸಾಲಿಗೆ ಹೋಲಿಸಿದರೆ ಪ್ರತಿಫಲ/ಬಡ್ಡಿಯ ಆದಾಯವು **₹10.68** ಕೋಟಿಗಳಷ್ಟು ಹೆಚ್ಚಾಗಿದೆ.



ರಾಜ್ಯ ಸರ್ಕಾರವು ನೀಡಿದ ಸಾಲಗಳು  
ಮತ್ತು ಮುಂಗಡಗಳು

- 2009-10 ರ ಅಂತ್ಯಕ್ಕೆ ರಾಜ್ಯ ಸರ್ಕಾರವು ನೀಡಿದ ಸಾಲಗಳು ಮತ್ತು ಮುಂಗಡಗಳ ಮೊತ್ತವು ₹80,46.42 ಕೋಟಿಗಳಷ್ಟಿತ್ತು.
- ಮಾರ್ಚ್ 2010 ರ ಅಂತ್ಯಕ್ಕೆ ಇರುವ ಬಾಕಿ ( ಇದರಲ್ಲಿ ಇಲಾಖಾಧಿಕಾರಿಗಳು ನಿರ್ವಹಿಸುವ ಸಾಲ ಲೆಕ್ಕಗಳ ಬಾಕಿಯು ಸೇರಿಲ್ಲ ).
  - ❖ ಬಾಕಿ ಇರುವ ಅಸಲು: ₹4,69.46 ಕೋಟಿ.
  - ❖ ಸಾಲದ ಮೇಲಿನ ಬಡ್ಡಿ : ₹ 8,46.26 ಕೋಟಿ.

# ನಗದು ಶಿಲ್ಕು

- ▶ 2009-10 ರ ಅಂತ್ಯಕ್ಕೆ ಸಾಮಾನ್ಯ ನಗದು ಶಿಲ್ಕು ₹87,82.31 ಕೋಟಿಗಳಷ್ಟಿದ್ದು (ವ್ಯಯ), ಇದು ₹1,07.69 ಕೋಟಿಗಳ (ಆಯ) ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿನ ಠೇವಣಿ, ಮತ್ತು ರವಾನೆಯಲ್ಲಿರುವ ಇರಸಾಲುಗಳು - ಸ್ಥಳೀಯ ₹0.01 ಕೋಟಿ (ವ್ಯಯ) ಮತ್ತು ನಗದು ಶಿಲ್ಕು ಹೂಡಿಕೆಯ ಲೆಕ್ಕದಲ್ಲಿ\* ಹೂಡಿಕೆಯಾದ ₹88,89.99 ಕೋಟಿ (ವ್ಯಯ) ಗಳನ್ನು ಒಳಗೊಂಡಿದೆ.
- ▶ ನಗದು ಶಿಲ್ಕು 2009-10 ರ ವರ್ಷಾರಂಭದಲ್ಲಿ ಇದ್ದ (-) ₹3,58.45 ಕೋಟಿಗಳಿಂದ ವರ್ಷಾಂತದ ವೇಳೆಗೆ (-) ₹1,07.68 ಕೋಟಿಗೆ ಏರಿತು.
- ▶ ಭಾರತೀಯ ರಿಸರ್ವ್ ಬ್ಯಾಂಕು ತಿಳಿಸಿರುವಂತೆ ರಾಜ್ಯ ಸರ್ಕಾರದ ಮುಕ್ತಾಯ ನಗದು ಶಿಲ್ಕು ₹1,29.30 ಕೋಟಿ (ವ್ಯಯ) ಗಳಾಗಿದ್ದು, ಇದಕ್ಕೆ ಪ್ರತಿಯಾಗಿ ಲೆಕ್ಕಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿನ ಠೇವಣಿಯಡಿಯಲ್ಲಿ ₹1,07.69 ಕೋಟಿ (ಆಯ) ಆಗಿರುತ್ತದೆ. ₹21.61 ಕೋಟಿ (ಆಯ)ಗಳ ವ್ಯತ್ಯಾಸವನ್ನು ಹೊಂದಾಣಿಕೆ ಮಾಡಲಾಗುತ್ತಿದೆ.
- ▶ ಇತರ ನಗದು ಶಿಲ್ಕು ಮತ್ತು ಹೂಡಿಕೆಗಳು ಮಾರ್ಚ್ 31, 2010 ರಲ್ಲಿದ್ದಂತೆ ಒಟ್ಟು ₹9,91.21 ಕೋಟಿ ಆಗಿದ್ದಿತು. ಇದು ಇಲಾಖಾ ಅಧಿಕಾರಿಗಳ ಬಳಿ ಇದ್ದ ನಗದು ಶಿಲ್ಕು ₹9.15 ಕೋಟಿ (ವ್ಯಯ), ಇಲಾಖಾ ಅಧಿಕಾರಿಗಳ ಬಳಿಯಲ್ಲಿನ ಖಾಯಂ ಮುಂಗಡ ನಗದು ₹1.62 ಕೋಟಿ (ವ್ಯಯ) ಮತ್ತು ಮೀಸಲಿಟ್ಟ ನಿಧಿಗಳಿಂದ ಹೂಡಿಕೆ ₹9,80.44 ಕೋಟಿ (ವ್ಯಯ) ಗಳನ್ನು ಒಳಗೊಂಡಿದೆ.

\* ಅಲ್ಪಾವಧಿ ಖಜಾನೆ ಬಿಲ್ಲುಗಳಲ್ಲಿ ಅಥವಾ ಸರ್ಕಾರಿ ಭದ್ರತೆಗಳಲ್ಲಿ ನಗದು ಶಿಲ್ಕಿನ ತಾತ್ಕಾಲಿಕ ಹೂಡಿಕೆಯ ವ್ಯವಹಾರಗಳನ್ನು ದಾಖಲಿಸುವುದು ಈ ಲೆಕ್ಕದ ಉದ್ದೇಶವಾಗಿದೆ.



## ಮೊತ್ತಗಳ ಆಕರಗಳು ಮತ್ತು ಅನ್ವಯಗಳ ವಿವರಗಳು

ಆಕರ			ಅನ್ವಯ		
ಕ್ರ. ಸಂ.	ವಿವರಗಳು	ಮೊತ್ತ ( ₹ ಕೋಟಿ ಗಳಲ್ಲಿ )	ಕ್ರ. ಸಂ.	ವಿವರಗಳು	ಮೊತ್ತ ( ₹ ಕೋಟಿ ಗಳಲ್ಲಿ )
1.	ಆರಂಭ ನಗದು ಶಿಲ್ಕು	(-) 3,58.45	1.	ರಾಜಸ್ವ ವೆಚ್ಚ	4,75,36.92
2.	ಕೇಂದ್ರ ಕರಗಳಲ್ಲಿ ರಾಜ್ಯದ ಪಾಲು	73,59.98	2.	ಬಂಡವಾಳ ವೆಚ್ಚ	1,21,36.68
3.	ರಾಜ್ಯದ ಸ್ವಂತ ಆದಾಯ ಸಂಗ್ರಹ	3,39,12.40	3.	ಸಾಲ ಮತ್ತು ಮುಂಗಡಗಳ ( ಇ - ಸಾರ್ವಜನಿಕ ಉಣ ) ವಾಪಸಾತಿ	23,08.33
4.	ಕೇಂದ್ರ ಅನುದಾನಗಳು / ನೆರವು - ಸಾಲ ಹೊರತು ಪಡಿಸಿ	78,83.32	4.	ಸಾಲಗಳು ಮತ್ತು ಮುಂಗಡಗಳು ( ಎಫ್ - ಸಾಲಗಳು ಮತ್ತು ಮುಂಗಡಗಳು )	9,81.58
5.	ಇತರೆ ಬಂಡವಾಳ ಸ್ವೀಕೃತಿಗಳು	69.79			
6.	ಸಾರ್ವಜನಿಕ ಉಣ, ಸಣ್ಣ ಉಳಿತಾಯ, ಠೇವಣಿಗಳು ಮತ್ತು ಮುಂಗಡಗಳ ಜಮೆಗಳು ( ಕೇಂದ್ರ, ಸಾಲದ ಹೊರತು )	1,06,86.85			
7.	ಕೇಂದ್ರ ಸಾಲಗಳ ಸ್ವೀಕೃತಿಗಳು	6,80.85			
8.	ಸಾಲಗಾರರಿಂದ ವಸೂಲಾತಿಗಳು	5,55.36			
9.	ಸಾದಿಲ್ವಾರು ನಿಧಿಯಿಂದ ನಿವ್ವಳ ವಂತಿಗೆ	2.10			
10.	ಅಮಾನತ್ತು ಮತ್ತು ಇರಸಾಲು ಶಿಲ್ಕುಗಳ ಹೊಂದಾಣಿಕೆ ಮತ್ತು ಮೀಸಲು ನಿಧಿಗಳ ಏರಿಳಿತಿ - ನಿವ್ವಳ	20,63.63	5.	ಅಂತಿಮ ನಗದು ಶಿಲ್ಕು	(-) 1,07.68

## ಧನವಿನಿಯೋಗ ಲೆಕ್ಕಗಳು

ಕರ್ನಾಟಕ ಸರ್ಕಾರದ 2009-10ನೇ ಸಾಲಿನ ಧನವಿನಿಯೋಗ ಲೆಕ್ಕಗಳು, ಭಾರತ ಸಂವಿಧಾನದ 204 ಮತ್ತು 205 ನೇ ವಿಧಿಗಳ ಅನ್ವಯ ರಾಜ್ಯ ವಿಧಾನಮಂಡಲವು ಅನುಮೋದಿಸಿದ ಧನವಿನಿಯೋಗ ಅಧಿನಿಯಮಗಳ ಅನುಬಂಧದಲ್ಲಿ ಸೂಚಿತವಾದ ಮೊತ್ತಗಳಿಗೆ ಹೋಲಿಸಿದಂತೆ 31 ನೇ ಮಾರ್ಚ್ 2010 ರ ಅಂತ್ಯಕ್ಕೆ ವೆಚ್ಚವಾದ ಮೊತ್ತಗಳ ಲೆಕ್ಕಗಳನ್ನು ವಿಶದಪಡಿಸುತ್ತದೆ. ಧನವಿನಿಯೋಗ ಲೆಕ್ಕಗಳು ಪುರಸ್ಕೃತ ಮತ್ತು ಪ್ರಭೃತ ವೆಚ್ಚಗಳನ್ನು ತೋರಿಸುತ್ತದೆ ಮತ್ತು ಹಣಕಾಸು ಲೆಕ್ಕಗಳಿಗೆ ಪುರಕವಾಗಿರುತ್ತದೆ. 2009-10ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಒಂದು ಪ್ರಭೃತ ವಿನಿಯೋಗ ಮತ್ತು ಇಪ್ಪತ್ತೆಂಟು ಪುರಸ್ಕೃತ ಅನುದಾನಗಳನ್ನು ಒಳಗೊಂಡಿದೆ.

- ▶ 2009 ಮತ್ತು 2010ರ ಧನವಿನಿಯೋಗ ಅಧಿನಿಯಮವು ₹7,63,99.97 ಕೋಟಿಗಳ (ಪುರಕ ಅನುದಾನಗಳ ₹1,19,78.35 ಕೋಟಿಗಳೂ ಸೇರಿದಂತೆ) ಒಟ್ಟು ವೆಚ್ಚವನ್ನು ಪ್ರಕ್ಷೇಪಿಸಿತ್ತು.
- ▶ 2009-10ರ ಧನವಿನಿಯೋಗ ಲೆಕ್ಕವು ₹6,54,37.24 ಕೋಟಿಗಳ ವೆಚ್ಚವನ್ನು ತೋರಿಸಿದೆ.
- ▶ ಇದರಿಂದಾಗಿ ₹1,09,62.73 ಕೋಟಿಗಳ ಉಳಿತಾಯ ಉಂಟಾಗಿದೆ.



# ಸಾರಾಂಶ

ನಿರೀಕ್ಷಿಸಿದಂತೆ

ಕ್ರ. ಸಂ.	ವೆಚ್ಚದ ಸ್ವರೂಪ	ಅವಕಾಶ (ಮೂಲ + ಪೂರಕ)	ವಾಸ್ತವ ವೆಚ್ಚ	ಉಳಿತಾಯ	ಪುನರ್ ವಿನಿಯೋಗ (#)	
					(ರೇಕೋಟಿಗಳಲ್ಲಿ)	
1	ರಾಜಸ್ವ	ಪುರಸ್ಕೃತ	5,03,54.43	4,38,39.83	65,14.60	(-) 16,43.70
		ಪ್ರಭೃತ	57,65.22	56,29.77	1,35.45	(-) 4,00.50
2	ಬಂಡವಾಳ	ಪುರಸ್ಕೃತ	1,54,66.96	1,26,77.73	27,89.23	(-) 10,61.96
3	ಸಾರ್ವಜನಿಕ ಋಣ	ಪ್ರಭೃತ	36,83.07	23,08.33	13,74.74	(-) 13,75.01
4	ಸಾಲಗಳು ಮತ್ತು ಮುಂಗಡಗಳು	ಪುರಸ್ಕೃತ	11,30.29	9,81.58	1,48.71	(-) 20.41
	ಒಟ್ಟು	ಪುರಸ್ಕೃತ	6,69,51.68	5,74,99.14	94,52.54	(-) 27,26.07
		ಪ್ರಭೃತ	94,48.29	79,38.10	15,10.19	(-) 17,75.51

# ನಿವ್ವಳ ಪುನರ್ವಿನಿಯೋಗ ಮತ್ತು ಅಧ್ಯರ್ಪಣೆ

# ವಸೂಲಿ / ವೆಚ್ಚಗಳು

- ವೆಚ್ಚದಲ್ಲಿನ ಕಡಿತವೆಂದು ಪರಿಗಣಿಸಬೇಕಾದ ₹41,09.29 ಕೋಟಿ ಮೊತ್ತದ ವಸೂಲಿಯನ್ನು ಪ್ರಕ್ಷೇಪಿಸಲಾಗಿತ್ತು.
- ವೆಚ್ಚದಲ್ಲಿನ ಕಡಿತವೆಂದು ಪರಿಗಣಿಸಬೇಕಾದ ವಸೂಲಿಗಳ ಮೊತ್ತವು ₹24,73.73 ಕೋಟಿಯಷ್ಟಿದ್ದು, ಆಯವ್ಯಯ ಅಂದಾಜುಗಳಿಗಿಂತ ₹ 16,35.56 ಕೋಟಿಯಷ್ಟು ಕಡಿಮೆಯಾಗಿದೆ.
- ₹6,54,37.24 ಕೋಟಿ ವೆಚ್ಚವು;
  - ❖ ರಾಜಸ್ವ ವೆಚ್ಚ : ₹4,94,69.60 ಕೋಟಿ
  - ❖ ಬಂಡವಾಳ ವೆಚ್ಚ : ₹1,26,77.73 ಕೋಟಿ
  - ❖ ಋಣ ಮರುಪಾವತಿ : ₹23,08.33 ಕೋಟಿ ಮತ್ತು
  - ❖ ಸಾಲಗಳು ಮತ್ತು ಮುಂಗಡಗಳು : ₹9,81.58 ಕೋಟಿಯನ್ನು ಒಳಗೊಂಡಿದೆ.



## ಅನುದಾನವಾರು ಉಳಿತಾಯ / ಹೆಚ್ಚಳಗಳ ವಿವರಗಳು


ಅನುದಾನ ಸಂಖ್ಯೆ ಮತ್ತು ಹೆಸರು	ರಾಜಸ್ವ		ಬಂಡವಾಳ	
	ಪುರಸ್ಕೃತ	ಪ್ರಭೃತ	ಪುರಸ್ಕೃತ	ಪ್ರಭೃತ
	(ರ ಕೋಟಿಗಳಲ್ಲಿ)			
01 ಕೃಷಿ ಮತ್ತು ತೋಟಗಾರಿಕೆ	(-) 6,24.79	(-) 0.21	(-) 13.50	...
02 ಪಶು ಸಂಗೋಪನೆ ಮತ್ತು ಮೀನುಗಾರಿಕೆ	(-) 1,21.90	(-) 0.17	(-) 28.73	...
03 ಆರ್ಥಿಕ	(-) 17,31.17	(-) 0.37	(-) 16.83	...
04 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	(-) 91.04	(-) 9.29	...	...
05 ಗೃಹ ಮತ್ತು ಸಾರಿಗೆ	(-) 50.25	...	(-) 18.21	...
06 ಮೂಲ ಸೌಕರ್ಯ ಅಭಿವೃದ್ಧಿ	(-) 5.99	...	(-) 19.51	...
07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	(-) 4,71.36	...	(-) 5,14.26	...
08 ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	(-) 27.14	(+) 2,60.48	(-) 0.17	...
09 ಸಹಕಾರ	(-) 1,26.06	...	(-) 13.61	...
10 ಸಮಾಜ ಕಲ್ಯಾಣ	(-) 3,48.63	...	(-) 27.54	...
11 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	(-) 2,65.84	...	(-) 25.39	...
12 ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	(-) 33.24	...	(-) 16.27	...
13 ಆಹಾರ ಮತ್ತು ನಾಗರಿಕ ಸರಬರಾಜು	(-) 17.13	(-) 0.03	...	...
14 ಕಂದಾಯ	(+) 6,54.93	(+) 0.01	(-) 1.61	...
15 ಮಾಹಿತಿ ತಂತ್ರಜ್ಞಾನ	(-) 12.48	...	(-) 2.10	...
16 ವಸತಿ	(-) 1,20.68	...	(-) 35.10	...
17 ಶಿಕ್ಷಣ	(-) 4,14.55	...	(-) 55.69	...
18 ವಾಣಿಜ್ಯ ಮತ್ತು ಕೈಗಾರಿಕೆ	(-) 5,31.68	...	(-) 19.07	...
19 ನಗರಾಭಿವೃದ್ಧಿ	(-) 12,48.07	...	(-) 2,59.34	...
20 ಲೋಕೋಪಯೋಗಿ ಕಾಮಗಾರಿಗಳು	(-) 2,44.90	...	(-) 5,17.33	...
21 ಜಲಸಂಪನ್ಮೂಲ	(-) 60.96	...	(-) 9,83.71	...
22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ	(-) 2,07.33	...	(-) 65.27	...
23 ಕಾರ್ಮಿಕ	(-) 85.13	...	(-) 3.05	...
24 ಇಂಧನ	(-) 88.66	...	(-) 1,81.29	...
25 ಕನ್ನಡ ಮತ್ತು ಸಂಸ್ಕೃತಿ	(-) 60.44	...	(-) 7.36	...
26 ಯೋಜನೆ, ಸಾಂಖ್ಯಿಕ, ವಿಜ್ಞಾನ ಹಾಗೂ ತಂತ್ರಜ್ಞಾನ	(-) 1,45.76	...	(-) 1,13.00	...
27 ಕಾನೂನು	(-) 15.86	...	...	...
28 ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	(-) 18.52	(-) 0.22	...	...
29 ಋಣ ನಿರ್ವಹಣೆ	...	(-) 3,85.65	...	(-) 13,74.74

ಸೂಚನೆ: (+) ಹೆಚ್ಚಳವನ್ನು, (-) ಉಳಿತಾಯವನ್ನು ಸೂಚಿಸುತ್ತದೆ.

# ರಾಜಸ್ವ ಜಮೆಗಳು

ವರ್ಷ	ತೆರಿಗೆ ರಾಜಸ್ವ	ತೆರಿಗೆಯೇತರ ರಾಜಸ್ವ	ಸಹಾಯಾನುದಾನಗಳು ಮತ್ತು ವಂತಿಗಳು (₹ ಕೋಟಿಗಳಲ್ಲಿ)	ಒಟ್ಟು ರಾಜಸ್ವ ಸ್ವೀಕೃತಿಗಳು	ರಾಜ್ಯಾಂಶ *	ರಾಜ್ಯಾಂಶ ದ ಮೇಲೆ ಒಟ್ಟು ರಾಜಸ್ವ ಸ್ವೀಕೃತಿಗಳ ಶತಾಂಶ
2005-06	2,28,45	38,75	36,32	3,03,52	18,37,96	16.51
2006-07	2,86,75	40,99	48,13	3,75,87	20,57,84	18.27
2007-08	3,27,66	33,58	50,27	4,11,51	24,00,62	17.14
2008-09	3,48,00	31,59	53,32	4,32,91	27,06,99	15.99
2009-10	3,79,39	33,34	78,83	4,91,56	29,84,65	16.47

\* ರಾಜ್ಯದ ಒಟ್ಟು ಆಂತರಿಕ ಉತ್ಪನ್ನ - ಆಕರ: ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು.








# ಪ್ರಮುಖ ಕ್ಷೇತ್ರಗಳಲ್ಲಿನ ವೆಚ್ಚಗಳು

ಜಿಲ್ಲಾ ಪಂಚಾಯತ್

ವೆಚ್ಚದ ಕ್ಷೇತ್ರ	2005-06	2006-07	2007-08	2008-09	2009-10
	(₹ ಕೋಟಿಗಳಲ್ಲಿ)				
ಬಡ್ಡಿ ಪಾವತಿಗಳು ಮತ್ತು ಋಣ ಸೇವೆ	37,65	42,36	45,06	45,32	52,13
ನಿವೃತ್ತಿ ವೇತನ ಮತ್ತು ಇತರೆ ಸಾಮಾನ್ಯ ಸೇವೆಗಳು	38,95	36,11	32,72	41,39	34,35
ಆಡಳಿತ ಸೇವೆಗಳು	17,32	19,29	23,16	27,05	30,79
ಶಿಕ್ಷಣ, ಕ್ರೀಡೆಗಳು, ಕಲೆ ಮತ್ತು ಸಂಸ್ಕೃತಿ	48,37	57,03	68,11	84,92	85,76
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	11,38	12,07	14,78	17,73	19,27
ಸಮಾಜ ಕಲ್ಯಾಣ ಮತ್ತು ಪೌಷ್ಟಿಕತೆ	11,02	16,85	18,34	25,40	49,08
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು	28,67	31,41	45,18	33,38	42,58
ಗ್ರಾಮೀಣ ಅಭಿವೃದ್ಧಿ	7,76	9,07	9,59	9,41	12,33
ಇಂಧನ	18,37	24,02	23,08	19,52	23,53
ಸಾರಿಗೆ	7,56	15,64	13,26	14,62	11,08



# ವೆಚ್ಚಗಳ ಪ್ರವೃತ್ತಿಯ ನಕ್ಷೆ



ಬಿ.ಬಿ.ಎಸ್. ಸರ್ಕಾರ







## ಸರ್ಕಾರದ ವಿತ್ತೀಯ ಪ್ರಮಿತಿಗಳ ವಿವರಗಳು

ವರ್ಷ	ರಾಜಕೂಲಿ* (₹ ಕೋಟಿಗಳಲ್ಲಿ)	ರಾಜಸ್ವ ಹೆಚ್ಚಳ (₹ ಕೋಟಿಗಳಲ್ಲಿ)	ರಾಜಕೂಲಿ ದ ಶತಾಂಶವಾಗಿ ರಾಜಸ್ವ ಹೆಚ್ಚಳ	ವಿತ್ತೀಯ ಕೂರತೆ (₹ ಕೋಟಿಗಳಲ್ಲಿ)	ರಾಜಕೂಲಿ ದ ಶತಾಂಶವಾಗಿ ವಿತ್ತೀಯ ಕೂರತೆ
2005-06	18,37,96	23,11	1.26	36,87	2.01
2006-07	20,57,84	41,52	2.02	46,88	2.28
2007-08	24,00,62	37,76	1.57	53,31	2.22
2008-09	27,06,99	16,32	0.60	87,32	3.23
2009-10	29,84,65	16,19	0.54	1,08,74	3.64

(\* ) ರಾಜ್ಯದ ಒಟ್ಟು ಆಂತರಿಕ ಉತ್ಪನ್ನ - ಆಕರ: ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು.

- ರಾಜಸ್ವ ಹೆಚ್ಚಳವು ಸರ್ಕಾರದ ರಾಜಸ್ವ ಸ್ವೀಕೃತಿಗಳು ಮತ್ತು ರಾಜಸ್ವ ವೆಚ್ಚಗಳ ನಿವ್ವಳವನ್ನು ಸೂಚಿಸುತ್ತದೆ.
- ವಿತ್ತೀಯ ಕೂರತೆಯನ್ನು ಒಟ್ಟು ವೆಚ್ಚ (ರಾಜಸ್ವ + ಬಂಡವಾಳ + ನಿವ್ವಳ ಸಾಲಗಳು ಮತ್ತು ಮುಂಗಡಗಳು) ದಲ್ಲಿ ರಾಜಸ್ವ ಸ್ವೀಕೃತಿಗಳು ಮತ್ತು ಇತರೆ ಬಂಡವಾಳ ಸ್ವೀಕೃತಿಗಳನ್ನು ಕಳೆದು ಲೆಕ್ಕ ಹಾಕಲಾಗುತ್ತದೆ.







# ಜವಾಬ್ದಾರಿಗಳು

ವರ್ಷ	ಆಂತರಿಕ ಋಣ	ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು	ಒಟ್ಟು ಸಾರ್ವಜನಿಕ ಋಣ	ಸಣ್ಣ ಉಳಿತಾಯಗಳು #	ಭವಿಷ್ಯ ನಿಧಿ	ಇತರೆ ಜವಾಬ್ದಾರಿಗಳು *	ಒಟ್ಟು ಜವಾಬ್ದಾರಿಗಳು @	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ	ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ಜವಾಬ್ದಾರಿಗಳ ಶೇಕಡಾವಾರು
2005-06	3,07,67	92,82	4,00,49	35,00	36,25	50,62	5,22,36	18,37,96	28.42
2006-07	3,26,46	91,99	4,18,45	38,10	39,75	80,52	5,76,82	20,57,84	28.03
2007-08	3,33,16	95,57	4,28,73	41,53	43,80	87,36	6,01,42	24,00,62	25.05
2008-09	3,99,96	96,92	4,96,88	46,90	50,19	1,21,53	7,15,50	27,06,99	26.43
2009-10	4,54,68	99,02	5,53,70	51,92	59,85	1,69,35	8,34,82	29,84,65	27.97


(#) ಉಳಿತಾಯ ಶೇವಣಿಗಳು/ಪ್ರಮಾಣ ಪತ್ರಗಳು, ನ್ಯಾಸ ಮತ್ತು ದತ್ತಿಗಳು ಮತ್ತು ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳನ್ನು ಒಳಗೊಂಡಿದೆ.

(\*) ಮೀಸಲು ನಿಧಿಗಳು ಮತ್ತು ಶೇವಣಿಗಳನ್ನು ಒಳಗೊಂಡಿದೆ.

(@) ಸಾರ್ವಜನಿಕ ಋಣ, ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು ಮತ್ತು ಇತರೆ ಜವಾಬ್ದಾರಿಗಳನ್ನು ಒಳಗೊಂಡಿದೆ.

➤ 2005-06ರಲ್ಲಿ ₹5,22,36 ಕೋಟಿ ಇದ್ದ ಸರ್ಕಾರದ ಜವಾಬ್ದಾರಿಗಳು, 2009-10ರಲ್ಲಿ ₹8,34,82 ಕೋಟಿಯಾಗಿ, ₹3,12,46 ಕೋಟಿಯಷ್ಟು ಏರಿಕೆಯಾಗಿದೆ.

➤ ಸರ್ಕಾರದ ಆಂತರಿಕ ಸಾಲಗಳು, ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳೂ ಸೇರಿದಂತೆ ಸಾರ್ವಜನಿಕ ಋಣಗಳು 2005-06ರಲ್ಲಿ ₹4,00,49 ಕೋಟಿ ಇದ್ದು, 2009-10 ರಲ್ಲಿ ₹5,53,70 ಕೋಟಿಯಾಗಿ, ₹1,53,21 ಕೋಟಿಯಷ್ಟು ಏರಿಕೆಯಾಗಿದೆ.



# ರಾಜ್ಯ ಭವಿಷ್ಯ ನಿಧಿ ಖಾತರಿಗಳು

## ರಾಜ್ಯ ಭವಿಷ್ಯ ನಿಧಿ

ವರ್ಷಗಳು	ಆರಂಭ ಶಿಲ್ಕು	ಜಮೆಗಳು (* )	ಪಾವತಿಗಳು	ಸದರಿ ಸಾಲಿನ ನಿವ್ವಳ ಸಂಗ್ರಹ	ಮುಕ್ತಾಯ ಶಿಲ್ಕು	ಭವಿಷ್ಯ ನಿಧಿ ಶಿಲ್ಕಿನ ಮೇಲಿನ ಬಡ್ಡಿ
2005-06	32,78	8,54	5,07	3,47	36,25	2,63
2006-07	36,25	9,17	5,67	3,50	39,75	2,91
2007-08	39,75	10,32	6,27	4,05	43,80	3,15
2008-09	43,80	12,14	5,75	6,39	50,19	3,56
2009-10	50,19	14,18	4,52	9,66	59,85	4,20

(\* ) ಕೊನೆಯ ಅಂಕಣದಲ್ಲಿ ಸೂಚಿಸಿರುವ ಭವಿಷ್ಯ ನಿಧಿ ಮೇಲಿನ ಬಡ್ಡಿಯನ್ನು ಒಳಗೊಂಡಿದೆ

## ಖಾತರಿಗಳು

ಶಾಸನಬದ್ಧ ನಿಗಮಗಳು, ಸರ್ಕಾರಿ ಕಂಪನಿಗಳು, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮುಂತಾದವುಗಳು ಪಡೆದ ಸಾಲಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡಿದ ಖಾತರಿಗಳ ವಿವರಗಳು ಈ ಕೆಳಕಂಡಂತಿವೆ.

ವರ್ಷಾಂತ್ಯದಲ್ಲಿ	ಖಾತರಿ ನೀಡಿದ ಗರಿಷ್ಠ ಮೊತ್ತ (ಅಸಲು ಮಾತ್ರ)	ಬಾಕಿ ಇರುವ ಮೊತ್ತ	
		ಅಸಲು	ಬಡ್ಡಿ
(₹ ಕೋಟಿಗಳಲ್ಲಿ )			
2005-06	2,01,07	88,76	1,08
2006-07	1,97,93	97,29	1,51
2007-08	2,31,09	1,03,90	3,96
2008-09	1,87,32	81,78	5,15
2009-10	1,84,20	69,54	2,49



# ಅರ್ಥೋಪಾಯ ಮುಂಗಡಗಳು ಸಾದಿಲ್ವಾರು ನಿಧಿ

## ಅರ್ಥೋಪಾಯ ಮುಂಗಡಗಳು

ವಿವರಣೆಗಳು	2005-06	2006-07	2007-08	2008-09	2009-10
i) ಕನಿಷ್ಠ ನಗದು ಶಿಲ್ಕನ್ನು ನಿರ್ವಹಿಸಿಕೊಂಡು ಬಂದ ದಿನಗಳು					
ಅ. ಯಾವುದೇ ಮುಂಗಡ ಪಡೆಯದೆ	365	365	362	365	365
ಆ. ಅರ್ಥೋಪಾಯ ಮುಂಗಡಗಳನ್ನು ಪಡೆದು	...	...	4	...	...
ii) ಓವರ್ ಡ್ರಾಫ್ಟ್ ಪಡೆದುಕೊಂಡ ದಿನಗಳು	...	...	...	...	...

- ರಾಜ್ಯ ಸರ್ಕಾರವು ತನ್ನ ನಗದು ಸ್ಥಿತಿಯ ನಿರ್ವಹಣೆ ಮತ್ತು ಮುಂದುವರಿಕೆಗೆ ಅರ್ಥೋಪಾಯ ಮುಂಗಡಗಳನ್ನು ಮತ್ತು ಓವರ್ ಡ್ರಾಫ್ಟ್‌ಗಳನ್ನು ಪಡೆಯುತ್ತದೆ.
- ಅರ್ಥೋಪಾಯ ಮುಂಗಡಗಳ ಪಡೆಯುವಿಕೆಯ ಸಂದರ್ಭಗಳು ಮತ್ತು ಮೊತ್ತಗಳು ಹೆಚ್ಚಾದರೆ ಅದು ರಾಜ್ಯ ಸರ್ಕಾರದ ನಗದು ಶಿಲ್ಕಿನ ಪರಿಸ್ಥಿತಿ ಪ್ರತಿಕೂಲವಾಗಿರುವುದನ್ನು ಸೂಚಿಸುತ್ತದೆ.

## ಸಾದಿಲ್ವಾರು ನಿಧಿ

- ಸರ್ಕಾರವು ಭರಿಸಬೇಕಾದ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ಸಾದಿಲ್ವಾರು ನಿಧಿಯ ಸ್ಥಾಪನೆಯಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ನಿಧಿಯ ಬಳಕೆಯ ವಿವರಗಳು ಇಂತಿದೆ;

ವಿವರಣೆಗಳು	2005-06	2006-07	2007-08	2008-09	2009-10
ಸಾದಿಲ್ವಾರು ನಿಧಿಯಿಂದ ಹಣ ಪಡೆದ ಸಂದರ್ಭಗಳ ಸಂಖ್ಯೆ	20	22	20	33	9
ಸಾದಿಲ್ವಾರು ನಿಧಿಯಿಂದ ಪಡೆದ ಒಟ್ಟು ಮೊತ್ತ (ಕೋಟಿ ರೂಪಾಯಿಗಳಲ್ಲಿ)	54.56	73.39	37.85	77.88	38.18
ಆಯವ್ಯಯದ ಅಂದಾಜಿಗೆ ಸಾದಿಲ್ವಾರು ನಿಧಿಯಿಂದ ಪಡೆದ ಹಣದ ಪ್ರತಿಶತ	0.13	0.14	0.07	0.11	0.05


# ಸತತ ಉಳಿತಾಯಗಳು ( ರಾಜಸ್ವ ವಿಭಾಗ )

ವರ್ಷ	ಪುರಸ್ಕೃತ				ಪ್ರಭೃತ			
	ಅವಕಾಶ	ವೆಚ್ಚ	ಉಳಿತಾಯ	ಉಳಿತಾಯದ ಶತಾಂಶ (₹ ಕೋಟಿಗಳಲ್ಲಿ)	ಅವಕಾಶ	ವೆಚ್ಚ	ಉಳಿತಾಯ	ಉಳಿತಾಯದ ಶತಾಂಶ
2005-06	2,74,38	2,49,87	24,51	8.93	41,17	38,26	2,91	7.07
2006-07	3,47,32	2,95,76	51,56	14.85	44,65	43,07	1,58	3.54
2007-08	3,76,11	3,30,14	45,97	12.22	48,97	45,82	3,15	6.43
2008-09	4,44,36	3,74,36	70,00	15.75	53,88	46,31	7,57	14.05
2009-10	5,03,54	4,38,40	65,14	12.94	57,65	56,30	1,35	2.34

ಕಳೆದ ಐದು ವರ್ಷಗಳಲ್ಲಿ 25 ಅನುದಾನಗಳಲ್ಲಿ ಸತತ ಉಳಿತಾಯ ಕಂಡುಬಂದಿದೆ.

ಶೇಕಡ 10 ಕ್ಕಿಂತಲೂ ಹೆಚ್ಚು ಉಳಿತಾಯ ಇರುವ ಅನುದಾನಗಳು:


- ಕೃಷಿ ಮತ್ತು ತೋಟಗಾರಿಕೆ
- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
- ನಗರಾಭಿವೃದ್ಧಿ
- ಲೋಕೋಪಯೋಗಿ ಕಾಮಗಾರಿಗಳು
- ಕನ್ನಡ ಮತ್ತು ಸಂಸ್ಕೃತಿ
- ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ
- ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ





## ಸತತ ಉಳಿತಾಯಗಳು ( ಬಂಡವಾಳ ವಿಭಾಗ )

ವರ್ಷ	ಪುರಸ್ಕೃತ				ಪ್ರಭೃತ			
	ಅವಕಾಶ	ವೆಚ್ಚ	ಉಳಿತಾಯ	ಉಳಿತಾಯದ ಶತಾಂಶ (₹ ಕೋಟಿಗಳಲ್ಲಿ)	ಅವಕಾಶ	ವೆಚ್ಚ	ಉಳಿತಾಯ	ಉಳಿತಾಯದ ಶತಾಂಶ
2005-06	76,70	65,84	10,86	14.16	23,03	8,11	14,92	64.79
2006-07	1,09,90	90,36	19,54	17.78	23,05	17,49	5,56	24.12
2007-08	1,22,82	95,63	27,19	22.14	26,49	13,29	13,20	49.83
2008-09	1,55,54	1,10,95	44,59	28.67	31,57	17,78	13,79	43.68
2009-10	1,65,97	1,36,59	29,38	17.70	36,83	23,08	13,75	37.33



ಕಳೆದ ಐದು ವರ್ಷಗಳಲ್ಲಿ 17 ಅನುದಾನಗಳಲ್ಲಿ ಸತತ ಉಳಿತಾಯ ಕಂಡುಬಂದಿದೆ.

ಶೇಕಡ 10 ಕ್ಕಿಂತಲೂ ಹೆಚ್ಚು ಉಳಿತಾಯ ಇರುವ ಅನುದಾನಗಳು:

- ಕೃಷಿ ಮತ್ತು ತೋಟಗಾರಿಕೆ
- ಪಶು ಸಂಗೋಪನೆ
- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
- ಶಿಕ್ಷಣ
- ನಗರಾಭಿವೃದ್ಧಿ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು

# ಯೋಜನಾ ಕಾರ್ಯಕ್ರಮಗಳು

## ಕೇಂದ್ರ ಪುರಸ್ಕೃತ ಮತ್ತು ಕೇಂದ್ರ ಯೋಜನೆಗಳು

2008-09				2009-10			
ಕೇಂದ್ರ ಸರ್ಕಾರದಿಂದ ಪಡೆದ ಅನುದಾನಗಳು	ವೆಚ್ಚ			ಕೇಂದ್ರ ಸರ್ಕಾರದಿಂದ ಪಡೆದ ಅನುದಾನಗಳು	ವೆಚ್ಚ		
	ಕೇಂದ್ರದ ಪಾಲು ಕೇಂ.ವು / ಕೇಂ.ಯೋ	ರಾಜ್ಯದ ಪಾಲು	ಒಟ್ಟು ವೆಚ್ಚ		ಕೇಂದ್ರದ ಪಾಲು ಕೇಂ.ವು / ಕೇಂ.ಯೋ	ರಾಜ್ಯದ ಪಾಲು	ಒಟ್ಟು ವೆಚ್ಚ
(₹ ಕೋಟಿಗಳಲ್ಲಿ)							
16,18.29	18,09.62	3,07.48	21,17.10	14,80.86	14,78.07	2,36.29	17,14.36

## ರಾಜ್ಯದ ಯೋಜನೆಗಳು<sup>1</sup>

2008-09		2009-10	
ಯೋಜನಾ ಅಂದಾಜು	ವೆಚ್ಚ	ಯೋಜನಾ ಅಂದಾಜು	ವೆಚ್ಚ
(₹ ಕೋಟಿಗಳಲ್ಲಿ)			
2,59,52.83	1,80,79.55	2,95,00.00	2,28,59.00

## ಕೇಂದ್ರ ಸರ್ಕಾರದಿಂದ ಅನುಷ್ಠಾನಾಧಿಕಾರಿಗಳಿಗೆ ನೇರ ಬಿಡುಗಡೆ<sup>2</sup> (ಆಯವ್ಯಯದ ಹೊರಗೆ)

2008-09	2009-10
(₹ ಕೋಟಿಗಳಲ್ಲಿ)	
20,67.16	62,70.58

<sup>1</sup> ಮೇಲಿನ ಕೋಷ್ಟಕದಲ್ಲಿ ನಮೂದಿಸಿರುವ ಕೇಂದ್ರ ಪುರಸ್ಕೃತ ಯೋಜನೆಗಳ ರಾಜ್ಯದ ಪಾಲನ್ನು ಒಳಗೊಂಡಿದೆ.

<sup>2</sup> ಇದರಲ್ಲಿ 2009-10 ಮತ್ತು 2008-09 ರಲ್ಲಿ ಕ್ರಮವಾಗಿ ರಾಜ್ಯ ಸರ್ಕಾರದ ಹೊರಗಿನ ಕೇಂದ್ರ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಿಗೆ ಬಿಡುಗಡೆಯಾದ ₹13,23.74 ಕೋಟಿ ಮತ್ತು ₹12,59.14 ಕೋಟಿಗಳು ಸೇರಿವೆ. ಆಕರ: ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಅವರ ಮೆಬ್ ಸೈಟ್.



## ಸರ್ಕಾರ ನೀಡಿದ ಸಹಾಯಾನುದಾನಗಳು

ಕ್ರ.ಸಂ.	ಸಂಸ್ಥೆ ಗಳು	2008-09	2009-10
(₹ ಕೋಟಿಗಳಲ್ಲಿ)			
1	ಪಂಚಾಯತ್ ರಾಜ್ ಸಂಸ್ಥೆ ಗಳು	1,08,04.45	1,14,06.81
2	ನಗರ ಸ್ಥಳೀಯ ಸಂಸ್ಥೆ ಗಳು	23,39.11	24,71.70
3	ಸಾರ್ವಜನಿಕ ಉದ್ದಿಮೆಗಳು	17.61	17.50
4	ಸ್ವಾಯತ್ತ ಸಂಸ್ಥೆ ಗಳು	13,18.60	15,81.13
5	ಸರ್ಕಾರೇತರ ಸಂಸ್ಥೆ ಗಳು	5,63.68	6,17.33
6	ಇತರೆ	2,18.59	3,25.56
<b>ಒಟ್ಟು</b>		<b>1,52,62.04</b>	<b>1,64,20.03</b>

- ವಿವಿಧ ಸಂಸ್ಥೆಗಳಿಗೆ ನೀಡಿದ ಅನುದಾನಗಳು 2005-06 ರಲ್ಲಿದ್ದ ₹1,11,82.96 ಕೋಟಿಗಳಿಂದ 2009-10 ರಲ್ಲಿ ₹1,64,20.03 ಕೋಟಿಗಳಿಗೆ ಏರಿತು (ಶೇಕಡ 46.83).
- 2009-10 ರಲ್ಲಿ ಒಟ್ಟು ಅನುದಾನದ ಪ್ರಮುಖ ಪಾಲನ್ನು ಪಂಚಾಯತ್ ರಾಜ್ ಸಂಸ್ಥೆಗಳು ಪಡೆದುಕೊಂಡಿವೆ (ಶೇಕಡ 69.47).

ಬಾಹ್ಯ ಬೆಂಬಲಿತ ಯೋಜನೆಗಳು/  
ಅಪೂರ್ಣ ಕಾಮಗಾರಿಗಳು

ಬಾಹ್ಯ ಬೆಂಬಲಿತ ಯೋಜನೆಗಳು		
2009-10ರ ಅಂತ್ಯಕ್ಕೆ ಪಡೆದ ಸಾಲಗಳು	ಮರುಪಾವತಿ	ಬಾಕಿ ಇರುವ ಮರು ಪಾವತಿ
( ₹ ಕೋಟಿಗಳಲ್ಲಿ )		
<b>73,69.63</b>	<b>15,61.42</b>	<b>58,08.21</b>

ಅಪೂರ್ಣ ಕಾಮಗಾರಿಗಳ ಮೇಲಿನ ಬದ್ಧತೆಗಳು			
ಅವಧಿ	ಕಾಮಗಾರಿಗಳ ಸಂಖ್ಯೆ	ಕಾಮಗಾರಿಯ ಅಂದಾಜು	ಸಂಚಿತ ವೆಚ್ಚ
		( ₹ ಕೋಟಿಗಳಲ್ಲಿ )	
1995-2000	3	32.14	28.03
2000-2005	18	3,50.86	3,32.87
2005-2008	225	4,97.66	3,86.04
2008-2011	970	10,97.62	4,60.86
<b>ಒಟ್ಟು</b>	<b>1216</b>	<b>19,78.28</b>	<b>12,07.80</b>




## ಖಜಾನೆಗಳಿಂದ ಲೆಕ್ಕಗಳ ಸಲ್ಲಿಕೆ

- ರಾಜ್ಯದಲ್ಲಿ ಒಟ್ಟು 32 ಜಿಲ್ಲಾ ಖಜಾನೆಗಳಿವೆ.
- ಒಟ್ಟು 384 ಲೆಕ್ಕಗಳನ್ನು ಸ್ವೀಕರಿಸಲಾಗಿದೆ ಮತ್ತು ಕೆಲವೆಡೆ ವಿಳಂಬಗಳನ್ನು ಗಮನಿಸಲಾಗಿದೆ:
  - ❖ 15 ದಿನಗಳವರೆಗಿನ ವಿಳಂಬ 259 ಸಂದರ್ಭಗಳಲ್ಲಿ
  - ❖ 15 ದಿನಗಳಿಗಿಂತ ಮೇಲ್ಪಟ್ಟು ಒಂದು ತಿಂಗಳಿಗಿಂತ ಕಡಿಮೆ ವಿಳಂಬ 26 ಸಂದರ್ಭಗಳಲ್ಲಿ ಮತ್ತು
  - ❖ ಒಂದು ತಿಂಗಳಿಗೆ ಮೇಲ್ಪಟ್ಟು ಹಾಗೂ ಎರಡು ತಿಂಗಳಿಗೆ ಕಡಿಮೆ ವಿಳಂಬ 14 ಸಂದರ್ಭಗಳಲ್ಲಿ.
- 15 ದಿನಗಳಿಗಿಂತ ಜಾಸ್ತಿ ವಿಳಂಬಿತ ಜಿಲ್ಲಾ ಖಜಾನೆಗಳು
  - ❖ ಬೆಂಗಳೂರು ನಗರ
  - ❖ ಬೆಂಗಳೂರು ಗ್ರಾಮಾಂತರ ಮತ್ತು
  - ❖ ರಾಯಚೂರು
- ಖಜಾನೆಗಳು ಲೆಕ್ಕಗಳನ್ನು ಸಲ್ಲಿಸುವಲ್ಲಿ ವಿಳಂಬವಾದರೆ ಪ್ರಧಾನ ಮಹಾಲೇಖಪಾಲಕರಿಂದ ಸರ್ಕಾರಕ್ಕೆ ಸಲ್ಲಿಸುವ ಮಾಸಿಕ ಲೆಕ್ಕಗಳು ವಿಳಂಬವಾಗುತ್ತವೆ.

## ಲೆಕ್ಕಗಳ ಹೊಂದಾಣಿಕೆ


### ಲೆಕ್ಕ ಹೊಂದಾಣಿಕೆಯ ಸ್ಥಿತಿ



ಲೆಕ್ಕಗಳ ನಿಖರತೆ ಮತ್ತು ವಿಶ್ವಾಸನೀಯತೆಗಳು, ಇತರೆ ಅಂಶಗಳೊಂದಿಗೆ, ಇಲಾಖಾ ಅಂಕಿಗಳನ್ನು ಲೆಕ್ಕಪತ್ರಗಳ ಅಂಕಿಗಳೊಂದಿಗೆ ಸರಿಯಾದ ಸಮಯಕ್ಕೆ ಹೊಂದಾಣಿಕೆ ಮಾಡುವುದರ ಮೇಲೆ ಅವಲಂಬಿತವಾಗಿದೆ.

- ಒಟ್ಟು ವೆಚ್ಚ (ರಾಜಸ್ವ ಮತ್ತು ಬಂಡವಾಳ) ₹5,96,73.60 ಕೋಟಿಗಳಲ್ಲಿ ಹೊಂದಾಣಿಕೆ ಮಾಡಲಾದ ವೆಚ್ಚವು ₹4,25,67.58 ಕೋಟಿಗಳಷ್ಟಿದ್ದು ಇದು ಶೇಕಡ 71 ರಷ್ಟಿದೆ.
  - ❖ ಹೊಂದಾಣಿಕೆಯಾಗದ ಪ್ರಮುಖ ವೆಚ್ಚಗಳು; ವಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು, ಸಾಮಾನ್ಯ ಶಿಕ್ಷಣ, ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಮುಂತಾದವುಗಳು
- ಒಟ್ಟು ಸ್ವೀಕೃತಿ (ರಾಜಸ್ವ ಮತ್ತು ಬಂಡವಾಳ) ₹4,92,25.49 ಕೋಟಿಗಳಲ್ಲಿ ಹೊಂದಾಣಿಕೆ ಮಾಡಲಾದ ವೆಚ್ಚವು ₹4,87,84.37 ಕೋಟಿಗಳಷ್ಟಿದ್ದು ಇದು ಶೇಕಡ 99 ರಷ್ಟಿದೆ.







ಪ್ರಧಾನ ಮಹಾಲೇಖಪಾಲಕರು

(ಲೆಕ್ಕ ಮತ್ತು ಹಕ್ಕುದಾರಿ)

ಕರ್ನಾಟಕ, ಬೆಂಗಳೂರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ವರಿಷ್ಠ ಲೆಕ್ಕಾಧಿಕಾರಿ (ಏವಿಡಿ), ಪ್ರಧಾನ ಮಹಾಲೇಖಪಾಲಕರ ಕಛೇರಿ  
(ಲೆಕ್ಕ ಮತ್ತು ಹಕ್ಕುದಾರಿ)

ಕರ್ನಾಟಕ, ಪಾರ್ಕ್ ಹೌಸ್ ರಸ್ತೆ, ಬೆಂಗಳೂರು - 560 001